



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಮಂಗಳವಾರ, ಏಪ್ರಿಲ್ ೧೨, ೨೦೦೭ (ಚೈತ್ರ ೨೭, ಶಕ ವರ್ಷ ೧೯೨೯)	ನಂ. ೬೩೨
-----------	--	---------

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಅಧಿಸೂಚನೆ

ಸಂ.ಸಿವಿಸಿ.ಬಿ.ಯು.ಡಿ/5/2006-07 ಬೆಂಗಳೂರು, ದಿನಾಂಕ: 17ನೇ ಏಪ್ರಿಲ್, 2007

ವಿಷಯ : ಬೆಂಗಳೂರು (ನಗರ) ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳ ಅಂದಾಜು ಮಾರುಕಟ್ಟೆ ದರಗಳ ಪರಿಷ್ಕರಣೆ.

- ಉಲ್ಲೇಖ : 1. ಅಧಿಸೂಚನೆ ಸಂ.ಸಿವಿಸಿ/ಬಿ.ಯು.ಡಿ/5/2006-07 ಬೆಂಗಳೂರು ದಿ. 27ನೇ ಫೆಬ್ರವರಿ 2007 -ಸಾರ್ವಜನಿಕ ಆಕ್ಷೇಪಣೆಗಳನ್ನು ಕರೆದಿರುವ ಕುರಿತು
2. ಕೇಂದ್ರೀಯ ಮೌಲ್ಯಮಾಪನ ಸಮಿತಿಯ ಸಭೆಯ ನಡವಳಿಗಳು ದಿ. 26/3/2007
3. ಸರ್ಕಾರದ ಆದೇಶ ಸಂ.ಕಂಇ 25 ಮುನೋಸ 2005 ದಿನಾಂಕ: 9/3/2007 - ಬೆಂಗಳೂರು (ನಗರ) ಜಿಲ್ಲೆಯಲ್ಲಿ ಹೊಸ ಉಪ ನೋಂದಣಿ ಕಛೇರಿಗಳನ್ನು ಸೃಜಿಸುವ ಬಗ್ಗೆ.

ಬೆಂಗಳೂರು (ನಗರ) ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಗಳನ್ನು ಪರಿಷ್ಕರಿಸಿ ಹೊರಡಿಸಿದ ಕರಡು ಮಾರ್ಗಸೂಚಿಯನ್ನು ಸಾರ್ವಜನಿಕ ಮಾಹಿತಿಗಾಗಿ ಅಧಿಸೂಚನೆ ಸಂ.ಸಿವಿಸಿ/ಬಿ.ಯು.ಡಿ/5/2006-07, ಬೆಂಗಳೂರು ದಿನಾಂಕ: 27ನೇ ಫೆಬ್ರವರಿ, 2007ರನ್ವಯ ಕರ್ನಾಟಕ ವಿಶೇಷ ರಾಜ್ಯಪತ್ರದ ಭಾಗ-III ಸಂ.291, ದಿನಾಂಕ: 28/2/2007ರಲ್ಲಿ, ಆಸಕ್ತ ಸಾರ್ವಜನಿಕ ಆಕ್ಷೇಪಣೆ / ಸಲಹೆ ಸೂಚನೆಗಳನ್ನು ಆಹ್ವಾನಿಸಿ, ಅಧಿಕೃತವಾಗಿ ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಸಲ್ಲಿಸುವಂತೆ ಪ್ರಕಟಿಸಲಾಗಿತ್ತು.

ಸದರಿ ರಾಜ್ಯಪತ್ರವು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿತ್ತು.

ಅಲ್ಲದೇ, ದಿನಾಂಕ: 26/3/2007ರಂದು ನಡೆದ ಕೇಂದ್ರೀಯ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ / ಸಲಹೆ ಸೂಚನೆಗಳನ್ನು ಪರಿಗಣಿಸಲಾಗಿದೆ.

ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಬಿ) ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಮಾರುಕಟ್ಟೆ ಬೆಲೆ ಮಾರ್ಗಸೂಚಿಯ ಅಂದಾಜು, ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರೀಯ ಮೌಲ್ಯಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ, ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೇಂದ್ರೀಯ ಮೌಲ್ಯಮಾಪನ ಸಮಿತಿಯು ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ಬೆಲೆಗಳು ಈ ಅಧಿಸೂಚನೆಗೆ ಲಗತ್ತಿಸಿದ ಅನುಬಂಧದಲ್ಲಿ ಇರಿಸಿರುವ ಉಲ್ಲೇಖ (3)ರಲ್ಲಿರುವ ಸರ್ಕಾರದ ಆದೇಶದೊಡನೆ ಓದಲಾಗಿದ್ದು, ಈ ಕೆಳಗೆ ಪಟ್ಟಿಮಾಡಲಾಗಿರುವ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಗೆ ಒಳಪಡುವ ಬೆಂಗಳೂರು (ನಗರ) ಜಿಲ್ಲೆಯ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೂ ಅನ್ವಯಿಸುತ್ತದೆ.

ಈ ಅಧಿಸೂಚನೆಯು ದಿನಾಂಕ: 19/2007ರಿಂದ ಜಾರಿಗೆ ಬರುತ್ತದೆ.

ಕ್ರಮ ಸಂ.	ಕಛೇರಿ ಹೆಸರು	ಪುಟ ಸಂ.
1	ಉಪ ನೋಂದಣಿ ಕಛೇರಿ, ಆನೇಕಲ್	4-29
2	ಉಪ ನೋಂದಣಿ ಕಛೇರಿ, ಸರ್ಜಾಪುರ್	30-55
3	ಉಪ ನೋಂದಣಿ ಕಛೇರಿ, ಅತ್ತಿಬೆಲೆ	56-72
4	ಉಪ ನೋಂದಣಿ ಕಛೇರಿ, ಜಿಗಣಿ	73-92
5	ಉಪ ನೋಂದಣಿ ಕಛೇರಿ, ಬಸವನಗುಡಿ	93-107
6	ಉಪ ನೋಂದಣಿ ಕಛೇರಿ, ಗಾಂಧೀನಗರ	108-138
7	ಉಪ ನೋಂದಣಿ ಕಛೇರಿ, ಜಯನಗರ	139-176
8	ಉಪ ನೋಂದಣಿ ಕಛೇರಿ, ರಾಜಾಜಿನಗರ	177-188
9	ಉಪ ನೋಂದಣಿ ಕಛೇರಿ, ಶಿವಾಜಿನಗರ	189-213
10	ಉಪ ನೋಂದಣಿ ಕಛೇರಿ, ಶ್ರೀರಾಮಪುರ	214-227
11	ಉಪ ನೋಂದಣಿ ಕಛೇರಿ, ಕಾಚರಕಾನಹಳ್ಳಿ	228-231
12	ಉಪ ನೋಂದಣಿ ಕಛೇರಿ, ಹೆಬ್ಬಾಳ	232-236
13	ಉಪ ನೋಂದಣಿ ಕಛೇರಿ, ಪೀಣ್ಣ	237-241
14	ಉಪ ನೋಂದಣಿ ಕಛೇರಿ, ಲಗ್ಗೆರೆ	242-245
15	ಉಪ ನೋಂದಣಿ ಕಛೇರಿ, ನಾಗರಬಾವಿ	246-249
16	ಉಪ ನೋಂದಣಿ ಕಛೇರಿ, ಮಾದನಾಯಕನಹಳ್ಳಿ	250-253
17	ಉಪ ನೋಂದಣಿ ಕಛೇರಿ, ದಾಸನಪುರ	254-258
18	ಉಪ ನೋಂದಣಿ ಕಛೇರಿ, ವರ್ತೂರು	259-291
19	ಉಪ ನೋಂದಣಿ ಕಛೇರಿ, ಬೇಗೂರು	292-297
20	ಉಪ ನೋಂದಣಿ ಕಛೇರಿ, ಬೊಮ್ಮನಹಳ್ಳಿ	298-323
21	ಉಪ ನೋಂದಣಿ ಕಛೇರಿ, ಕೆ.ಆರ್.ಪುರಂ	324-355
22	ಉಪ ನೋಂದಣಿ ಕಛೇರಿ, ಮಹದೇವಪುರ	356-394
23	ಉಪ ನೋಂದಣಿ ಕಛೇರಿ, ಬಾಣಸವಾಡಿ	395-432
24	ಉಪ ನೋಂದಣಿ ಕಛೇರಿ, ಬಿದರಹಳ್ಳಿ	433-451
25	ಉಪ ನೋಂದಣಿ ಕಛೇರಿ, ಕೆಂಗೇರಿ	452-457
26	ಉಪ ನೋಂದಣಿ ಕಛೇರಿ, ರಾಜರಾಜೇಶ್ವರಿನಗರ	458-465
27	ಉಪ ನೋಂದಣಿ ಕಛೇರಿ, ಜೆ.ಪಿ.ನಗರ	466-478
28	ಉಪ ನೋಂದಣಿ ಕಛೇರಿ, ಬನಶಂಕರಿ	479-484
29	ಉಪ ನೋಂದಣಿ ಕಛೇರಿ, ತಾವರೆಕೆರೆ	485-490
30	ಉಪ ನೋಂದಣಿ ಕಛೇರಿ, ಯಲಹಂಕ	491-502
31	ಉಪ ನೋಂದಣಿ ಕಛೇರಿ, ಬ್ಯಾಟರಾಯನಪುರ	503-511
32	ಉಪ ನೋಂದಣಿ ಕಛೇರಿ, ಹೆಸರಘಟ್ಟ	512-518
33	ಉಪ ನೋಂದಣಿ ಕಛೇರಿ, ಜಾಲ	519-526

ಜೆ.ಹೆಚ್.ಇಂಬ್ರಾಪುರ್

ಕಾರ್ಯದರ್ಶಿ, ಕೇಂದ್ರೀಯ ಮೌಲ್ಯಮಾಪನ ಸಮಿತಿ  
ಬೆಂಗಳೂರು.

ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಎಲ್ಲಾ ಕಛೇರಿಗಳಿಗೂ ಅನ್ವಯಿಸುವ ವಿಶೇಷ ಸೂಚನೆಗಳು:-

- ಈ ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಿಗೆ ದರ ನಿಗದಿಪಡಿಸುವುದು.
 

ಅ. ವಾಸೋಪಯೋಗಿ	ಜಮೀನಿನ ದರದ 50% ರಷ್ಟು
ಆ. ವಾಣಿಜ್ಯೋಪಯೋಗಿ	ಜಮೀನಿನ ದರದ 60% ರಷ್ಟು
ಇ. ಕೈಗಾರಿಕೋಪಯೋಗಿ	ಜಮೀನಿನ ದರದ 25% ರಷ್ಟು
- ಬೆಲೆ ಪಟ್ಟಿಯಲ್ಲಿ ನಿಗದಿಪಡಿಸಿದ ಇರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ತಾಗಿರುವ ಸ್ವತ್ತುಗಳಿಗೆ, ಕ್ರಮವಾಗಿ ಇತರೆ ಸ್ವತ್ತಿನ ದರದ 50% ರಷ್ಟು ಮತ್ತು 25% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

3. ಯಾವುದೇ ಪ್ರದೇಶದಲ್ಲಿರುವ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ನಿರ್ಮಿತ ಬಡಾವಣೆಯಲ್ಲಿರುವ ವಾಣಿಜ್ಯ ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನಗಳ ದರದ 40% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
4. ಹಿಂದೆ ಸಿಎಂಸಿ ವ್ಯಾಪ್ತಿ, ಪರಿವರ್ತಿತ ನಿವೇಶನಗಳ ಮತ್ತು ಗ್ರಾಮತಾಣ ಪ್ರದೇಶ ವ್ಯಾಪ್ತಿಯಲ್ಲಿರುವ ವಾಣಿಜ್ಯ ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನಗಳ ದರದ 30% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
5. ಮೂಲ ನಿವೇಶನಗಳಿಗೆ ಮತ್ತು ಯಾವುದೇ ಎರಡು ಕಡೆ ರಸ್ತೆ ಇರುವ ನಿವೇಶನಗಳಿಗೆ, ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
6. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ವಾಸೋಪಯೋಗಿ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನದ ದರದ 50% ರಷ್ಟು ಬೆಲೆ ನಿಗದಿಪಡಿಸುವುದು.
7. ಅಪಾರ್ಟ್‌ಮೆಂಟ್ / ಫ್ಲಾಟ್‌ಗಳಿಗೆ ಸಂಬಂಧಿಸಿದಂತೆ, ಮೇಲ್ವಿಚಾರಣೆ ಹೊಂದಿರದ ಕಾರ್ ಪಾರ್ಕಿಂಗ್ ಬೆಲೆ ರೂ.50,000-00.
8. ಅಪಾರ್ಟ್‌ಮೆಂಟ್ / ಫ್ಲಾಟ್‌ಗಳಿಗೆ ಸಂಬಂಧಿಸಿದಂತೆ, ಮೇಲ್ವಿಚಾರಣೆ ಹೊಂದಿರುವ ಕಾರ್ ಪಾರ್ಕಿಂಗ್ ಬೆಲೆ ರೂ.70,000-00.
9. ವಾಣಿಜ್ಯ ಫ್ಲಾಟ್‌ಗಳಿಗೆ ವಾಸೋಪಯೋಗಿ ಫ್ಲಾಟ್‌ಗಳ ದರದ 20% ರಷ್ಟು ಹೆಚ್ಚಿಗೆ ನಿಗದಿಪಡಿಸುವುದು.
10. ವಾಣಿಜ್ಯ (ಮಾಲ್) ಸಂಕೀರ್ಣಗಳಿಗೆ ವಾಸೋಪಯೋಗಿ ಫ್ಲಾಟ್‌ಗಳ ದರದ 30% ರಷ್ಟು ಹೆಚ್ಚಿಗೆ ನಿಗದಿಪಡಿಸುವುದು.
11. ಅಪಾರ್ಟ್‌ಮೆಂಟ್‌ನ ಓಪನ್ ಟೆರೇಸ್‌ಗೆ/ ಗಾರ್ಡನ್ ಏರಿಯಾ/ ಎಕ್ಸ್‌ಕ್ಯೂಸಿವ್ ಯುಸೇಜ್ ಏರಿಯಾ ಗಳಿಗೆ ಶೇ. 25% ರಷ್ಟು ನಿವೇಶನದ ಬೆಲೆ ನಿಗದಿಪಡಿಸುವುದು.
12. ಕಟ್ಟಡಗಳಿಗೆ ನಾಗರಿಕ ಸೌಲಭ್ಯಗಳನ್ನೊಳಗೊಂಡಂತೆ ಬೆಲೆಯನ್ನು ನಿಗದಿಪಡಿಸಿದೆ.
13. ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಪಟ್ಟಿಯಲ್ಲಿನ ಬೆಲೆಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರು ಪಡಿಸುವ ಎಲ್ಲಾ ಲಿಖಿತ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ಬೆಲೆಯನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ ತಪ್ಪಿದ್ದಲ್ಲಿ ಮುದ್ರಾಂಕ ಕಾಯಿದೆ 1957ರ ಕಲಂ 45(A)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

ಕೇಂದ್ರ ಮೌಲ್ಯಮಾಪನ ಸಮಿತಿ

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ ಪ್ರಸ್ತಾವಿತ ಪರಿಷ್ಕೃತ ಕಟ್ಟಡದ ದರಗಳು  
ಉಲ್ಲೇಖ ಅಧಿಸೂಚನೆ ಸಂಖ್ಯೆ ಸಿವಿಸಿ/ಬಿ.ಯು.ಡಿ/5/2006-2007, ದಿನಾಂಕ : 17-4-2007

ಕ್ರಮ ಸಂಖ್ಯೆ	ಕಟ್ಟಡದ ತರಹ	ಮೌಲ್ಯ ಪ್ರತಿ ಚದರಡಿಗೇ ರೂಗಳಲ್ಲಿ	
		ನೆಲಮಹಡಿಗೇ	ಮೇಲ್ಮಹಡಿಗೇ
1	ಆರ್.ಸಿ.ಸಿ. ಗ್ರಾನೈಟ್ ಫ್ಲೋರಿಂಗ್, ತೇಗದಮರ	680-00	600-00
2	ಆರ್.ಸಿ.ಸಿ. ಮಾರ್ಬಲ್ ನೆಲ, ತೇಗದಮರ	640-00	540-00
3	ಆರ್.ಸಿ.ಸಿ. ಮೊಸಾಯಿಕ್ ಫ್ಲೋರಿಂಗ್, ತೇಗದಮರ	580-00	520-00
4	ಆರ್.ಸಿ.ಸಿ. ಮೊಸಾಯಿಕ್ ಫ್ಲೋರಿಂಗ್, ಹೊನ್ನೆಮರ	560-00	500-00
5	ಆರ್.ಸಿ.ಸಿ. ಮೊಸಾಯಿಕ್ ಫ್ಲೋರಿಂಗ್, ಹೊನ್ನೆ ಮರದ ಬಾಗಿಲು ಉಕ್ಕಿನ ಕಿಟಕಿ	530-00	470-00
6	ಆರ್.ಸಿ.ಸಿ. ರೆಡ್ ಆಕ್ಸೈಡ್ ನೆಲ, ಹೊನ್ನೆಮರ	470-00	430-00
7	ಆರ್.ಸಿ.ಸಿ. ರೆಡ್ ಆಕ್ಸೈಡ್ ನೆಲ, ಕಾಡಿನಮರ	460-00	410-00
8	ಮದ್ರಾಸ್ ತಾರಸಿ, ಮಂಗಳೂರು ಹೆಂಚು, ಷೀಟ್, ರೆಡ್ ಆಕ್ಸೈಡ್ ನೆಲ, ಕಾಡಿನಮರ	300-00	-
9	ಮದ್ರಾಸ್ ತಾರಸಿ, ಮಂಗಳೂರು ಹೆಂಚು, ಷೀಟ್, ಮಣ್ಣಿನಗೋಡೆ, ಕಾಡಿನಮರ	220-00	-

ಬೆಂಗಳೂರು  
ದಿನಾಂಕ: 17-4-2007

ಜಿ. ಹೆಚ್. ಇಂಬ್ರಾಪುರ್  
ಕಾರ್ಯದರ್ಶಿ  
ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು.